



ಯೋಜನೆಯನ್ನು ನೋಡುವುದಾದರೆ ಮನಿ ಬ್ಯಾಂಕ್ ಯೋಜನೆಯನ್ನು ಆಯ್ದುಕೊಳ್ಳಬಹುದು. ಮಗ/ಮಗಳಿಗೆ 18 ವರ್ಷವಾದಾಗ ಪಾಲಿಸಿ ಮೆಚ್ಯೂರ್ಡ್ ಆಗುವಂತೆ ವ್ಯವಸ್ಥೆ ಮಾಡಿ, 5 ವರ್ಷಕ್ಕೆ ಒಂದು ಸಲ ಬರುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಬಹುದು. 'ಸುಕನ್ಯ ಸಮೃದ್ಧಿ' ಯೋಜನೆಯಲ್ಲಿ ವಾರ್ಷಿಕ ₹ 30ರಿಂದ 40 ಸಾವಿರ ಹಾಗೂ ಪಿಪಿಎಫ್‌ನಲ್ಲಿ ₹ 30 ಸಾವಿರ ಹಣ ಉಳಿಸುವುದರಿಂದ ತೆರಿಗೆ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೂ ಅನುಕೂಲವಾಗುತ್ತದೆ.

ತೆಲ್ಲಣ ತಗ್ಗಿಸುವ ಹೆಲ್ತ್ ಇನ್ಸೂರೆನ್ಸ್

ದೂರದ ಎಲ್ಲೋ ಚೀನಾದಲ್ಲಿ, ಅಮೆರಿಕದಲ್ಲಿದ್ದ ಕೊರೊನಾ ನಮ್ಮ ಮನೆ ವಿಳಾಸ ಹುಡುಕಿಕೊಂಡು ಬರುತ್ತದೆ ಎಂದು ನಾವ್ಯಾರೂ ಭಾವಿಸಿರಲಿಲ್ಲ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಸುರೇಶನಿಗೆ ಇದ್ದಕ್ಕಿದ್ದಂತೆ ಗಂಟಲು ನೋವು, ಕೆಮ್ಮು ಶುರುವಾಯಿತು. ಜ್ವರವೂ ಬಂತು. ಮನೆಯಲ್ಲಿ

ನೋಡಿಕೊಳ್ಳಲು ಯಾರೂ ಇರಲಿಲ್ಲ. ನರ್ಸ್ ನೇಮಕ ಮಾಡಿಕೊಂಡ. ಅವರಿಗೆ ದಿನಕ್ಕೆ ₹ 3 ಸಾವಿರ ಕೊಡಬೇಕಾಯಿತು. ಪರಿಸ್ಥಿತಿ ವಿಷಮಿಸಿದಾಗ ಆಸ್ಪತ್ರೆಗೆ ಸೇರಿಕೊಂಡ. ರೆಮ್‌ಡೆಸಿವಿರ್ ಇಂಜೆಕ್ಷನ್ ಆಸ್ಪತ್ರೆಯಲ್ಲಿದ್ದರಲ್ಲಿ. ಹೀಗಾಗಿ ಮೂರು ಇಂಜೆಕ್ಷನ್‌ಗಳನ್ನು ಹೊರಗಿನಿಂದ ತರಿಸಲು ₹ 40 ಸಾವಿರ ತೆರಬೇಕಾಯಿತು. ಐಸಿಯುನಲ್ಲಿ ವಾರ ಕಾಲ ಇದ್ದ. ಕೊನೆಗೆ ಅವನು ಕೊನೆ ಉಸಿರೆಳೆದ. ಇಷ್ಟು ಆಗುವ ಹೊತ್ತಿಗೆ 8-10 ಲಕ್ಷ ರೂಪಾಯಿ ಖರ್ಚಾಗಿತ್ತು. ಎಲ್ಲ ಹಣವನ್ನೂ ಮನೆಯವರೇ ಭರಿಸಬೇಕಾಯಿತು. ಏಕೆಂದರೆ, ಅವನು ಆರೋಗ್ಯ ವಿಮೆಯನ್ನೇ ಮಾಡಿಸಿರಲಿಲ್ಲ. ಇಂಥ ಪರಿಸ್ಥಿತಿ ಅನೇಕರಿಗೆ ಬಂದಿರಬಹುದು, ಮುಂದೆ ಬರಲೂಬಹುದು. ಹೀಗಾಗಿ, ಆರೋಗ್ಯ ವಿಮೆ ಎನ್ನುವುದು ಬಹಳ ಮುಖ್ಯ.

ವರ್ಷಕ್ಕೆ 15-20 ಸಾವಿರ ರೂಪಾಯಿ ಕಟ್ಟಿದರೆ, ನಿಮ್ಮ ಕುಟುಂಬಕ್ಕೆ ರಕ್ಷೆ ನೀಡುವಂಥ ಹೆಲ್ತ್ ಇನ್ಸೂರೆನ್ಸ್ ಸಿಗುತ್ತದೆ. ನೀವು

ಮಹಾನಗರದಲ್ಲಿದ್ದರೆ ನಿಮ್ಮ ಫ್ಯಾಮಿಲಿಗೆ ₹ 20-25 ಲಕ್ಷಗಳ ಪಾಲಿಸಿ ಬೇಕು. ತಾಲ್ಲೂಕು ಜಿಲ್ಲೆಯಂಥ ನಗರದಲ್ಲಿದ್ದರೆ 10-15 ಲಕ್ಷ ರೂಪಾಯಿ ಪಾಲಿಸಿ ಸಾಕಾಗುತ್ತದೆ. ಹೆಲ್ತ್ ಇನ್ಸೂರೆನ್ಸ್ ಅನ್ನುವುದು ಅನಗತ್ಯ ಖರ್ಚಲ್ಲ. ಅದು ನಾಳೆಯ ಅಪಾಯದ ತೀವ್ರತೆ ತಗ್ಗಿಸುವ ಕವಚ. ನನಗೆ ಆಫೀಸ್ ಇನ್ಸೂರೆನ್ಸ್ ಇದೆ. ಬೇರೆ ಏಕೆ? ಎಂದು ಕೆಲವರು ಕೇಳಬಹುದು. ಆದರೆ, ನೀವು ಕೆಲಸ ಬಿಟ್ಟ ಮಾರನೇ ದಿನವೇ ಅದು ಲ್ಯಾಪ್ಸ್ ಆಗುತ್ತದೆ! ಖಾಸಗಿ ವಲಯದಲ್ಲಿ ನೀವೇ ಕೆಲಸ ಬಿಡುವ, ಅಥವಾ ಅವರೇ ಮನೆಗೆ ಕಳಿಸುವ ದಿನ ಯಾವುದು ಬೇಕಾದರೂ ಆಗಿರಬಹುದು. ಅಲ್ಲದೇ, ನೀವು ವೈಯಕ್ತಿಕವಾಗಿ ವಿಮೆ ಖರೀದಿಸುವುದರಿಂದ ಸೀನಿಯಾರಿಟಿ ಸಿಗುತ್ತದೆ. ಇತರ ರೋಗಗಳ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತದೆ.

ವೃತ್ತಿ ಆರಂಭ; ಹೂಡಿಕೆಗೂ ಶುಭಂ

ಸುರೇಶನಿಗೆ 26ನೇ ವಯಸ್ಸಿಗೆ ಕೆಲಸ ಸಿಕ್ಕಿತು. ತಂಗಿ ಮದುವೆ, ಮನೆಗೆ ಫರ್ನಿಚರ್, ಸುತ್ತಾಟ, ಹೀಗೆ ಒಂದಲ್ಲಾ ಒಂದು ನೆಪದಲ್ಲಿ ಸುರೇಶ ಹೂಡಿಕೆಯತ್ತ ಮನಸ್ಸು ಮಾಡಲಿಲ್ಲ. ನೋಡನೋಡುತ್ತಲೇ ವಯಸ್ಸು 45ಕ್ಕೆ ಓಡಿತು. ಈಗ ಹೂಡಿಕೆ ಮಾಡುವ ಮನಸ್ಸಿದೆ, ಆದರೆ ಸಾಧ್ಯವಾಗುತ್ತಿಲ್ಲ. ಒಳ್ಳೆಯ ಸಂಬಳ ಬರುತ್ತಿದೆ... ಸೂಕ್ತ ಪೆನ್ಷನ್ ಪ್ಲಾನ್ ಮಾಡದ ಕಾರಣ, ನಿವೃತ್ತಿಯ ದಿನಗಳು ಭೀಕರವೇ ಆಗಲಿದೆ ಎನ್ನುವ ಕಳವಳ ಆತನದು. ಸುರೇಶನ ಆತಂಕ ಬೇಡ ಎನ್ನುವುದಾದರೆ, ಉದ್ಯೋಗಕ್ಕೆ ಸೇರಿದ ತಿಂಗಳಿಂದಲೇ ಹೂಡಿಕೆಯೂ ಶುರುವಾಗುವುದು ಅಗತ್ಯ.

ಉದ್ಯೋಗ ಸಿಕ್ಕಿದ 5 ವರ್ಷಗಳ ನಂತರ ನೀವು

ಗೃಹಿಣಿಯರು ಏನು ಮಾಡಬಹುದು?

- ಕೈಯಲ್ಲಿ ಉಳಿಯುವ ಹಣವನ್ನು ಸಿಪ್ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. 500 ರೂಪಾಯಿಯಿಂದ ಬೇಕಾದರೂ ನಿಮ್ಮ ಸಿಪ್ ಶುರುಮಾಡಿ. ಸ್ಟಾಕ್ ಮಾರುಕಟ್ಟೆಯ ಜ್ಞಾನವಿದ್ದರೆ, ದೀರ್ಘ ಕಾಲದ ಹೂಡಿಕೆಗೆ ಹಣ ಹಾಕಬಹುದು.
- ಕಡಿಮೆ ಆದಾಯದ ಅದರಲ್ಲೂ ಗ್ರಾಮೀಣ ಭಾಗದ ಗೃಹಿಣಿಯರಿಗೆ ಅಂಚೆ ಇಲಾಖೆಯ ಮಾಸಿಕ ಆದಾಯದ ಯೋಜನೆ (ಪಿಪಿಎಂಐಎಸ್) ಸಹಕಾರಿ. ವರ್ಷಕ್ಕೆ 1,500 ರೂಪಾಯಿ ಕನಿಷ್ಠ ಹೂಡಿಕೆಗೂ ಅವಕಾಶವಿದೆ.
- ಆರ್‌ಡಿ., ಎಫ್‌ಡಿ.ಗಳಲ್ಲೂ ಒಂದಿಷ್ಟು ಹಣವನ್ನು ಹೂಡಿಕೆ ಮಾಡಬಹುದು. ರಾಷ್ಟ್ರೀಯ ಉಳಿತಾಯ ಪತ್ರಗಳ (ಎನ್‌ಎಸ್‌ಸಿ) ಖರೀದಿಗೂ ಅವಕಾಶವಿದೆ. 5 ಅಥವಾ 10 ವರ್ಷಗಳ ಅವಧಿಗೆ ಎನ್‌ಎಸ್‌ಸಿ ಖರೀದಿಸಬಹುದು. 100 ರೂಪಾಯಿಯನ್ನೂ ಇಲ್ಲಿ ಉಳಿಸಲು ಸಾಧ್ಯ.
- ಪಿಪಿಎಫ್ ಅನ್ನುವುದು ಎಲ್ಲರಿಗೂ ಬೆಸ್ಟ್. 15 ವರ್ಷಗಳಲ್ಲಿ ಇಲ್ಲಿ ನೀವು ಮಾಡಿರುವ ನಿಯಮಿತ ಹೂಡಿಕೆಯು ಚಕ್ರಬಡ್ಡಿಯನ್ನು ಗಳಿಸಿ ದೊಡ್ಡ ಮೊತ್ತವಾಗಿ ರೂಪುಗೊಳ್ಳುತ್ತದೆ.